



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಐಶೇಷ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಶುಕ್ರವಾರ, ೧೧, ಡಿಸೆಂಬರ್, ೨೦೨೦ (ಮಾರ್ಗಶಿರ, ೨೦, ಶಕವರ್ಷ, ೧೯೪೨) BENGALURU, FRIDAY, 11, DECEMBER, 2020 (MARGASHIRA, 20, SHAKAVARSHA, 1942)	ನಂ.೬೯೦ No. 690
---------------------	--	-------------------

ಕರ್ನಾಟಕ ಸರ್ಕಾರ

ಸಂಖ್ಯೆ: ಆರ್‌ಡಿ 20 ಜಿಆರ್‌ಸಿ 2017(p-2)

ಕರ್ನಾಟಕ ಸರ್ಕಾರದ ಸಚಿವಾಲಯ,

ಬಹುಮಹಡಿ ಕಟ್ಟಡ,

ಬೆಂಗಳೂರು, ದಿನಾಂಕ:10.12.2020

ಅಧಿಸೂಚನೆ

ಕೇಂದ್ರ ತನಿಖಾ ಬ್ಯೂರೋ (ಸಿಬಿಐ) ಠೇವಣಿದಾರರ ದೂರಿನ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಸಲ್ಲಿಸಿದ ತನಿಖಾ ವರದಿಯನ್ನಾಧರಿಸಿ ಮೆ|| ಐ ಮಾನಿಟರಿ ಅಡ್ವೈಸರಿ (ಐಎಂಎ) ಹಾಗೂ ಅದರ ಸಮೂಹ ಸಂಸ್ಥೆಗಳು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಠೇವಣಿದಾರರು ಅಥವಾ ಫರ್ಯಾದುದಾರರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಐಎಂಎ ಮೂಲಕ ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಮೆ|| ಐ ಮಾನಿಟರಿ ಅಡ್ವೈಸರಿ (ಐಎಂಎ) ಹಾಗೂ ಅದರ ಸಮೂಹ ಸಂಸ್ಥೆಗಳು ಹಾಗೂ ಅವರ ಸಹವರ್ತಿ ಜನರು ಠೇವಣಿದಾರರಿಂದ ಅಥವಾ ಫರ್ಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರೆ ವಸ್ತುವನ್ನು ಅರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವರ್ಗಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಮೆ|| ಐ ಮಾನಿಟರಿ ಅಡ್ವೈಸರಿ (ಐಎಂಎ) ಹಾಗೂ ಅದರ ಸಮೂಹ ಸಂಸ್ಥೆಗಳ ಹಾಗೂ ಅವುಗಳ ಸಹವರ್ತಿ ಜನರ ಕೃತ್ಯಗಳು ಮುಗ್ಧ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫಿರ್ಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಮೆ|| ಐ ಮಾನಿಟರಿ ಅಡ್ವೈಸರಿ (ಐಎಂಎ) ಹಾಗೂ ಅದರ ಸಮೂಹ ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ, ಸರ್ಕಾರವು ಸಕ್ಷಮ ಪ್ರಾಧಿಕಾರದ ವರದಿಯನ್ನು ಪರಿಗಣಿಸಿದ ತರುವಾಯ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ತುರ್ತು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಮೂಲಕ ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ, ಎಂದರೆ:

“ಆದೇಶ”

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲೆ ನಿರೂಪಿಸಲಾದ ಸನ್ನಿವೇಶಗಳ ಹಿನ್ನೆಲೆಯಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಮೆ|| ಐ ಮಾನಿಟರಿ ಅಡ್ವೈಸರಿ (ಐಎಂಎ) ಹಾಗೂ ಅದರ ಸಮೂಹ ಸಂಸ್ಥೆಗಳಿಗೆ ಸೇರಿದ ಎನ್ನಲಾದ ಚರಾಸ್ತಿಗಳನ್ನು ಜಪ್ತಿ ಮಾಡುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂಥ ಹಣ ಅಥವಾ ಅಂಥ ಇತರೆ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ಠೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪರ್ಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಮೆ|| ಐ ಮಾನಿಟರಿ ಅಡ್ವೈಸರಿ (ಐಎಂಎ) ಹಾಗೂ ಅದರ ಸಮೂಹ ಸಂಸ್ಥೆಗಳು ಸಂಗ್ರಹಿಸಲಾದ ಠೇವಣಿಗಳಿಂದ ತನ್ನ ಹೆಸರಿನಲ್ಲಿ ಅಥವಾ ಯಾರೇ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಆರ್ಜಿಸಿದ ಎನ್ನಲಾದ ಈ ಆದೇಶದ ಅನುಬಂಧದಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲಾ ಚರಾಸ್ತಿಗಳನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಎಲ್ಲಾ ಚರಾಸ್ತಿಗಳನ್ನು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಣೆಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುತವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ವಿಜಯ್ ಡಿ.ಎಸ್)

ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ವಿಶೇಷ ಕೋಶ)

ಐಎಂಎ ಹಾಗೂ ಅದರ ಸಮೂಹ ಸಂಸ್ಥೆಗಳೊಂದಿಗೆ ಗೇಣಿ/ ಬಾಡಿಗೆ ಕರಾರುಗಳನ್ನು ಮಾಡಿಕೊಂಡ ಖಾಸಗಿ ವ್ಯಕ್ತಿಗಳಿಗೆ ಸೇರಿರುವ ವೈದ್ಯಕೀಯ ಉಪಕರಣಗಳ

ಜಪ್ತಿ ಪಟ್ಟಿ
ಅನುಬಂಧ

ಕ್ರಮ ಸಂಖ್ಯೆ	ಆಸ್ತಿಯ ವಿವರ	ಆಸ್ತಿಯ ಮಾಲೀಕರು	ಸಂಬಂಧಪಟ್ಟ ದಸ್ತಾವೇಜು	ಮಾರುಕಟ್ಟೆ ಮೌಲ್ಯ	ಷರಾ
1	ಫ್ರಂಟ್‌ಲೈನ್ ಆಸ್ಪತ್ರೆ, ಸಂಖ್ಯೆ.07 ವೆಂಕಟಸ್ವಾಮಿ ನಾಯ್ಡು ರಸ್ತೆ, ಟಸ್ಕರ್ ಟೌನ್, ಬೆಂಗಳೂರು ಇಲ್ಲಿರುವ ಚರಾಸ್ತಿಗಳಾದ ವೈದ್ಯಕೀಯ ಉಪಕರಣಗಳು, ಪೀಠೋಪಕರಣ, ವಿದ್ಯುನ್ಮಾನ ಉಪಕರಣಗಳು ಮತ್ತು ಇತರೆ ವಸ್ತು ಮುಂತಾದವುಗಳು.	ಎ) ಗೇಣಿ ಪತ್ರದ ಅನುಸಾರ: ಐ ಮಾನಿಟರಿ ಅಡ್ವೈಸರಿ ಕೌನ್ಸಿಲ್ (ರಿ) ನೋಂದಾಯಿತ ಸಂಸ್ಥೆ. ನೋಂದಾಯಿತ ಕಚೇರಿ ವಿಳಾಸ:ಸಂಖ್ಯೆ. 56/5, 2ನೇ ಮಹಡಿ, ನಂದಿ ಕಾಂಪ್ಲೆಕ್ಸ್, ಬೋರಿಂಗ್ ಆಸ್ಪತ್ರೆ ರಸ್ತೆ, ಶಿವಾಜಿನಗರ, ಬೆಂಗಳೂರು-560 001. ನಿರ್ದೇಶಕರುಗಳು: 1. ಶ್ರೀ. ಮೊಹಮ್ಮದ್ ಮನ್ಸೂರ್ ಖಾನ್. 2. ಶ್ರೀ. ನಸೀರ್ ಹುಸೇನ್. 3. ಶ್ರೀ. ನವೀದ್ ಅಹಮ್ಮದ್. 4. ಶ್ರೀ. ವಿಜಯ್ ರಾಘವನ್ 5. ಶ್ರೀಮತಿ. ಅಫ್ಸಾನಾ ತಬ್ಸುಮ್ 6. ಶ್ರೀ. ಪ್ರವೇಶ್ ನಿಸ್ಸಾರ್ ಬೇಗ್ 7. ಡಾ. ತನ್ವಿನ್ ಅಹಮ್ಮದ್ ಖಾನ್ 8. ಡಾ. (ಶ್ರೀಮತಿ) ಸೈದಾ ಫಾತಿಮುನ್ನಿಸ್ಸಾ 9. ಶ್ರೀ ಅರ್ಷದ್ ಖಾನ್	ಎ) ನೋಂದಣಿ ಪ್ರಮಾಣಪತ್ರ ಸಂಖ್ಯೆ: ಡಿಆರ್‌ಒ/ಎಸ್‌ಐಎನ್/ಎಸ್‌ಒಆರ್/58/14-15, ದಿನಾಂಕ: 19-05-2014	ಎ) ಈ ಆವರಣದಲ್ಲಿ ಸಂಗ್ರಹಿಸಿದ ಚರಾಸ್ತಿಗಳಾದ ವೈದ್ಯಕೀಯ ಉಪಕರಣಗಳು, ಪೀಠೋಪಕರಣ, ವಿದ್ಯುನ್ಮಾನ ಉಪಕರಣಗಳು, ಪೀಠೋಪಕರಣ, ವಿದ್ಯುನ್ಮಾನ ಉಪಕರಣಗಳು, ಹವಾ ನಿಯಂತ್ರಕಗಳು, ಇತ್ಯಾದಿಗಳನ್ನು ಮಾನ್ಯ ವಿಶೇಷ ನ್ಯಾಯಾಲಯದ ಆದೇಶಗಳ ಅನುಮತಿಯೊಂದಿಗೆ ಹರಾಜಿನ	ಎ) ಚರಾಸ್ತಿಗಳಾದ ವೈದ್ಯಕೀಯ ಉಪಕರಣಗಳು, ಪೀಠೋಪಕರಣ, ವಿದ್ಯುನ್ಮಾನ ಉಪಕರಣಗಳು, ಹವಾ ನಿಯಂತ್ರಕಗಳು, ಇತ್ಯಾದಿಗಳನ್ನು ಮಾನ್ಯ ವಿಶೇಷ ನ್ಯಾಯಾಲಯದ ಆದೇಶಗಳ ಅನುಮತಿಯೊಂದಿಗೆ ಹರಾಜಿನ

		10. ಶ್ರೀ ಅಪ್ಪರ್ ಪಾಷಾ 11. ಶ್ರೀ ನಿಜಾಜ್‌ಮುದ್ದೀನ್ ಅಜೀಮುದ್ದೀನ್		-ಎಂದು ನಿಗದಿಪಡಿಸಿದರು.	ಮೂಲಕ ವಿಲೇ ಮಾಡಲಾಗುತ್ತಿದೆ.
1	ಬಿ) ಈ ಆಸ್ತಿಯ ಆವರಣದ ಗೇಣಿಯ ಹಂತದಲ್ಲಿ ಭದ್ರತಾ ಮುಂಗಡ ಹಣವಾಗಿ ರೂ. 12,00,000/- ಗಳನ್ನು ನೀಡಲಾಗಿದೆ.	ಬಿ) 1) ಮೆ ಸ್ಟೆಲಾರ್ಕ್ ಮ್ಯಾನ್ಸನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ನೋಂದಾಯಿತ ಕಚೇರಿ ವಿಳಾಸ ಸ್ಟೆಲಾರ್ಕ್ ಚೇಂಬರ್ಸ್ ಸಂಖ್ಯೆ. 37/21, ಯಲ್ಲಪ್ಪ ಚೆಟ್ಟಿ ಬಡಾವಣೆ, ಹಲಸೂರು ರಸ್ತೆ, ಬೆಂಗಳೂರು-560042, ಅದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಲೀಮ್ ಶೇರೀಫ್ 2) ಶ್ರೀಮತಿ ಶಂತಾದ್ ಬೇಗಂ ಮತ್ತು ಪಿ. ಮುರೂಮಿಲ್ ಬಾಷಾ ಇವರ ನಿವಾಸದ ವಿಳಾಸ ಸಂಖ್ಯೆ:09, ಎಮ್‌ಆರ್ ಬೀದಿ,ಪಾರ್ಮಾನ್ ಭಟ್,ಉತ್ತರ ಅರ್ಕಾಟ್ ಜಿಲ್ಲೆ, ತಮಿಳುನಾಡು. 3) ಶ್ರೀ ಹೆಚ್.ಬಿ ಅಬ್ದುಲ್ ಅಝೀಮ್, ವಿಳಾಸ ಸಂಖ್ಯೆ.10, ಸೆರ್ಪೆಂಟೈನ್ ಬೀದಿ, ರಿಚ್‌ಮಂಡ್ ಟೌನ್, ಬೆಂಗಳೂರು-560025. 4) ಶ್ರೀ ಕೆ.ಎಸ್ ದಖಿನ್ ಮೂರ್ತಿ ಮತ್ತು ಶ್ರೀಮತಿ ಸುಶ್ಮಿತಾ ಭಟ್ಟಾಚಾರ್ಜಿ, ಇವರ ವಿಳಾಸ ಪ್ಲಾಟ್ ಸಂಖ್ಯೆ.107, ಸಫೈರ್ ನೆಸ್ಟ್, ಸಂ.113, ಜಗದೀಶ್ ನಗರ, ಬೆಂಗಳೂರು-560075.	(ಬಿ) ಗೇಣಿ ಒಪ್ಪಂದ ದಸ್ತಾವೇಜು ಸಂಖ್ಯೆ: ಐಎನ್.ಕೆಎ36715049633023ಪಿ, ದಿನಾಂಕ:22/05/2017	ರೂ.12,00,000/-	ಭದ್ರತಾ ರೇವಣಿ ಮೊತ್ತವು ಈ ಆವರಣದ ಮಾಲೀಕರಲ್ಲಿ ಲಭ್ಯವಿದೆ.

ಟಿಪ್ಪಣಿ: 1. ಮೌಲ್ಯನಿರ್ಧಾರಣೆಯು ಹರಾಜು ಪ್ರಕ್ರಿಯೆಗೆ ಒಳಪಟ್ಟಿರುತ್ತದೆ.

2. ಹರಾಜು ದೃಢೀಕರಣವು ಮಾನ್ಯ ವಿಶೇಷ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ.

ಸಂಖ್ಯೆ: ಆರ್ಡಿ 20 ಜಿಆರ್ನಿ 2017 ಪಿ2

(ವಿಜಯ್ ಡಿ.ಎಸ್)

ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ವಿಶೇಷ-ಕೋಶ)